

ಆರೋಬಿಇ/2008-09/138

ದಿಬಿಂದಿ.ಸಂ.ಎಲ್.ಇಜಿ.ಬಿ.ಸಿ.34/09.07.005/2008-09

ಆಗಸ್ಟ್ 22, 2008

ಎಲ್ಲ ಅನುಸೂಚಿತ ವಾಣಿಜ್ಯ ಬ್ಯಾಂಕುಗಳಿಗೆ
(ಆರೋಆರೋಬಿಗಳನ್ನು ಹೊರತುಪಡಿಸಿ)

ಮಾನ್ಯರೆ,

ಬ್ಯಾಂಕುಗಳಲ್ಲಿರುವ ಕ್ಷೇಮು ಮಾಡದ ತೇವಣಿಗಳು / ಬಳಸದ ಖಾತೆಗಳು

ದಯವಿಟ್ಟು ಅಕ್ಷೇಪ್ಪಬರ್ 1, 1977ರ ನಮ್ಮ ಸುತ್ತೋಲೆ ದಿಬಿಂದಿ ಸಂ.ಸಿಬಿಎಮ್.ಬಿ.ಸಿ.109/ಸಿ.408/ಎ-77ಯನ್ನು ಗಮನಿಸಿ. ಇದರನ್ವಯ ಸುಮಾರು ಎರಡು ವರ್ಷಗಳವರೆಗೆ ಬಳಸದೆ ಇರುವ ತೇವಣಿ ಖಾತೆಗಳನ್ನು ಬೇರೆಡಿಸಿ ಪ್ರತ್ಯೇಕ ಲೆಡ್ಜ್‌ರೋಗಳಲ್ಲಿ ಇಡಬೇಕೆಂದು ಬ್ಯಾಂಕುಗಳಿಗೆ ಸೂಚಿಸಲಾಗಿದೆ.ಅಲ್ಲದೆ, 1989ರ ನವೆಂಬರ್ 15 ರ ದಿನಾಂಕದ ನಮ್ಮ ಸುತ್ತೋಲೆ ಸಂ.ಡಿಬಿಂದಿ ಸಂ.ಎಲ್.ಇಜಿ.ಬಿ.ಸಿ.45/ಸಿ.466(IV)/89ರಲ್ಲಿ ಸೂಚಿಸಿರುವಂತೆ ಬ್ಯಾಂಕುಗಳು ಈ ಅಂಶಗಳನ್ನೂ ಧ್ಯಾಪಡಿಸಿಕೊಳ್ಳಬೇಕಾಗಿದೆ : ಬ್ಯಾಂಕುಗಳ ಶಾಖೆಗಳು ತಮ್ಮ ಗ್ರಾಹಕರು ಅವರ ಖಾತೆಗಳನ್ನು ಒಂದು ವರ್ಷ ಹಾಗೂ ಅದಕ್ಕಿಂತ ಹೆಚ್ಚು ಕಾಲ ಬಳಸದೆ ಇಟ್ಟಿಕೊಂಡಿದ್ದಲ್ಲ, ಅಂತಹ ಖಾತೆಗಳ ಬಗ್ಗೆ ನಿಗಾ ವಹಿಸಿ, ಅವರಿಗೆ ಸೂಕ್ತ ಸೂಚನೆಯನ್ನು ನೀಡಬೇಕು. ಅವರಿಗೆ ಕಳುಹಿಸಿದ ಅಂಚೆಗಳು ಬಳವಾಡೆಯಾಗದೆ ಹಿಂತಿರುಗಿ ಬಂದರೆ, ಅಂತಹ ಗ್ರಾಹಕರ ಬಗ್ಗೆ ಸೂಕ್ತ ತನಿಖೆ ನಡೆಸಿ, ಅವರ ವಿಳಾಸ ಮತ್ತು ಅವರು ಮೃತರಾಗಿದ್ದರೆ ಅವರ ಕಾನೂನುಬಧ್ಯ ವಾರಸುದಾರರ ಬಗ್ಗೆ ತನಿಖೆ ನಡೆಸಬೇಕು.

2. ಬ್ಯಾಂಕುಗಳಲ್ಲಿ, ಬಳಸದ ಖಾತೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹಾಗೂ ಅಂತಹ ತೇವಣಿಗಳಲ್ಲಿ ಅಂಶಗಳತವಾಗಿರುವ ಸಂಭಾವ್ಯ ನಷ್ಟದ ಸಾಧ್ಯತೆ ಹೆಚ್ಚಾಗಿರುವುದರಿಂದ ಬಳಸದೇ ಉಳಿದ ತೇವಣಿಗಳ ಖಾತೆದಾರರ ವಿಳಾಸಗಳನ್ನು ಹುಡುಕುವಲ್ಲಿ ಬ್ಯಾಂಕುಗಳು ಹೆಚ್ಚು ಸಕ್ರಿಯ ಪಾತ್ರವಹಿಸಬೇಕು. ಮುಂದುವರಿದು, ತಮ್ಮ ಖಾತೆಗಳನ್ನು 'ಬಳಸದೇ ಇರುವ ಖಾತೆಗಳು' ಎಂದು ವರ್ಗೀಕರಿಸುವುದರಿಂದ ಗ್ರಾಹಕರಿಗೆ ಎದುರಾಗಿರುವ ಸಮಸ್ಯೆಗಳನ್ನು ಕುರಿತಂತೆ ಹಲವಾರು ದೂರುಗಳು ಬಂದಿವೆ. ಅಲ್ಲದೆ, ಇಂತಹ ಖಾತೆಗಳಿಗೆ ಬಡ್ಡಿಯನ್ನು ನೀಡಿದೆ, ಬ್ಯಾಂಕುಗಳು ಅನವೇಕ್ಷಣೀಯ ಲಾಭವನ್ನು ಗಳಿಸುತ್ತಿರುವೆಂಬ ಭಾವನೆಯೂ ಇದೆ. ಈ ಅಂಶಗಳನ್ನು ಧೃಷ್ಟಿಯಲ್ಲಿಟ್ಟುಕೊಂಡು ನಾವು ಮೇಲಿನ ನಿರ್ದೇಶನಗಳನ್ನು ಪರಾಮರ್ಶಿಸಿ ಬಳಸದೇ ಉಳಿದ ಖಾತೆಗಳೊಂದಿಗೆ ವ್ಯವಹರಿಸುವಾಗ ಬ್ಯಾಂಕುಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಬಯಸುತ್ತೇವೆ.

(i) ಬ್ಯಾಂಕುಗಳು ತಮ್ಮಲ್ಲಿರುವ ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ರೀತಿಯಲ್ಲಿ ಬಳಕೆಯಾಗದ ಖಾತೆಗಳನ್ನು ವರ್ಷಕ್ಕೂಮೈ ಪರಿಶೀಲಿಸಬೇಕು(ಅಂದರೆ, ಸೇವಾ ಶುಲ್ಕಗಳಿಗೆ ವಿಚು ಹಾಕುವ ಹಾಗೂ ಅವಧಿ ಬಡ್ಡಿಗೆ ಜಮಾ ಮಾಡುವ ವ್ಯವಹಾರಗಳನ್ನು ಬಿಟ್ಟು ಇತರ ಯಾವುದೇ ಜಮಾ ಹಾಗೂ ವಿಚು ಇಲ್ಲದಂತಹ ಖಾತೆಗಳು). ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಸಂಪರ್ಕಿಸಿ,

ಅವರ ಖಾತೆಗಳಲ್ಲಿ ಯಾವುದೇ ವ್ಯವಹಾರವು ನಡೆದಿಲ್ಲವೆಂಬುದನ್ನು ಲಿಖಿತ ರೂಪದಲ್ಲಿ ತಿಳಿಸಿ ಅದಕ್ಕೆ ಕಾರಣಗಳನ್ನು ಕೇಳಬೇಕು. ಗ್ರಾಹಕರು ತಮ್ಮ ವಾಸ್ತವ್ಯವನ್ನು ಬದಲಿಸಿದ ಕಾರಣದಿಂದಾಗಿ ಅವರ ಖಾತೆಯನ್ನು ಬಳಸುತ್ತಿಲ್ಲವಾದರೆ, ಆಗ, ಅವರ ಪ್ರಸ್ತುತ ಬ್ಯಾಂಕಿನ ಶಿಲ್ಕನ್ನು ವರ್ಗಾಯಿಸಲು ಅನುಕೂಲಕರವಾಗುವಂತೆ ಅವರ ಹೊಸ ಬ್ಯಾಂಕಿನ ಖಾತೆಯ ವಿವರಗಳನ್ನು ಪಡೆಯಬೇಕು.

(ii) ಅವರಿಗೆ ಕಳುಹಿಸಿದ ಅಂಚೆಗಳು ಬಟವಾಡೆಯಾಗದೆ ಹಿಂತಿರುಗಿ ಬಂದರೆ, ಬ್ಯಾಂಕುಗಳು ಅಂತಹ ಗ್ರಾಹಕರ ಬಗ್ಗೆ ತಕ್ಷಣವೇ ಸೂಕ್ತ ತನಿಬೇ ನಡೆಸಿ, ಅವರ ವಿಳಾಸ ಮತ್ತು ಒಂದು ವೇಳೆ ಅವರು ಗತಿಸಿದ್ದರೆ ಅವರ ಕಾನೂನುಬಧ್ಯ ವಾರಸುದಾರರ ಬಗ್ಗೆ ತನಿಬೇ ನಡೆಸಬೇಕು.

(iii) ಒಂದು ವೇಳೆ ಗ್ರಾಹಕರ ವಿಳಾಸವನ್ನು ಪತ್ತೆ ಮಾಡಲು ಆಗದಿದ್ದರೆ, ಆಗ ಬ್ಯಾಂಕುಗಳು ಖಾತೆದಾರರನ್ನು ಪರಿಚಯಿಸಿದ ವ್ಯಕ್ತಿಗಳನ್ನು ಸಂಪರ್ಕಿಸುವ ಬಗ್ಗೆ ಪರಿಗಣಿಸಬೇಕು. ಅಷ್ಟೇ ಅಲ್ಲದೆ, ಖಾತೆದಾರರ ಮಾಲೀಕರನ್ನು ಅಥವಾ ತಮ್ಮ ಬಳಿ ಲಭ್ಯವಿರುವ ವಿವರಗಳನ್ನು ಇನ್ನಾಗ್ಯವುದೇ ವ್ಯಕ್ತಿಗಳನ್ನು ಸಂಪರ್ಕಿಸುವುದನ್ನು ಪರಿಗಣಿಸಬೇಕು. ಗ್ರಾಹಕರು ತಮ್ಮ ದೂರವಾಣಿ ಸಂಖ್ಯೆ/ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿಗೆ ಹೊಟ್ಟಿದ್ದರೆ ಅದರ ಮೂಲಕವೂ ಸಂಪರ್ಕಿಸಬಹುದು. ಅನಿವಾಸಿ ಭಾರತೀಯರ ಖಾತೆಗಳಾದರೆ, ಅವರನ್ನು ಇ-ಮೇಲ್ ಮೂಲಕವಾದರೂ ಸಂಪರ್ಕಿಸಿ ಖಾತೆಯ ದೃಢೀಕರಣದ ವಿವರಗಳನ್ನು ಪಡೆಯಬಹುದು.

(iv) ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಯಾವುದೇ ವ್ಯವಹಾರವನ್ನು ನಡೆಸದ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ನಿಷ್ಕಿರ್ಯಾ / ಬಳಕೆಯಾಗದ ಖಾತೆಗಳು ಎಂದು ಪರಿಗಣಿಸಬಹುದು.

(v) ಖಾತೆದಾರರು ಖಾತೆಯನ್ನು ಬಳಸದಿರುವುದಕ್ಕೆ ಏನಾದರೂ ಕಾರಣವನ್ನು ನೀಡಿದರೆ ಆಗ ಅವರ ಖಾತೆಯನ್ನು ಮತ್ತೊಂದು ವರ್ಷ ಕಾಲ ‘ಬಳಸುವ ಖಾತೆ’ಯಡಿ ವರ್ಗೀಕರಿಸಿ ಈ ಅವಧಿಯಲ್ಲಿ ಖಾತೆದಾರರು ತಮ್ಮ ಖಾತೆಯನ್ನು ಬಳಸುವಂತೆ ವಿನಂತಿಸಿಕೊಳ್ಳಬೇಕು. ವಿಸ್ತೃತ ಅವಧಿಯಲ್ಲಿ ಖಾತೆದಾರನು ಖಾತೆಯನ್ನು ಬಳಸುವಲ್ಲಿ ವಿಫಲನಾದರೆ, ಆ ಅವಧಿಯ ಪರಿಸಮಾಪ್ತಿಯ ನಂತರ ಬ್ಯಾಂಕು ಇಂತಹ ಖಾತೆಯನ್ನು ‘ಬಳಕೆಯಾಗದ ಖಾತೆ’ ಎಂದು ವರ್ಗೀಕರಿಸಬೇಕು.

(vi) “ಬಳಕೆಯಾಗದ ಖಾತೆ”ಯೆಂದು ವರ್ಗೀಕರಿಸುವಾಗ ಖಾತೆದಾರನ ಮತ್ತು ಮೂರನೇ ಪಕ್ಷಗಾರನ ಜಮಾ ಮತ್ತು ವಿಚ್ಯಂಗಳಿರದನ್ನೂ ಪರಿಗಣಿಸಬೇಕು. ಆದರೆ, ಬ್ಯಾಂಕು ವಿಧಿಸುವ ಸೇವಾ ತುಲ್ಯ ಅಥವಾ ಬ್ಯಾಂಕು ನೀಡುವ ಬಡ್ಡಿಗೆ ಇದು ಅನ್ವಯಿಸುವುದಿಲ್ಲ.

(vii) “ಬಳಕೆಯಾಗದ ಖಾತೆ”ಯೆಂದು ವರ್ಗೀಕರಿಸುವುದರ ಮುಖ್ಯ ಉದ್ದೇಶವೆಂದರೆ, ಹಣಕಾಸಿನ ಅಕ್ರಮಗಳು ನಡೆಯದಂತೆ ತಡೆಯುವುದೇ ಆಗಿದೆ. ಆದರೆ ತಮ್ಮ ಖಾತೆ ಬಳಕೆಯಾಗದ ಖಾತೆ ಎಂದು ವರ್ಗೀಕರಿಸಬೇಕಾಗಿರುವ ಕಾರಣದಿಂದ ಗ್ರಾಹಕರಿಗೆ ಯಾವುದೇ ರೀತಿಯ ಅನಾನುಕೂಲತೆ ಆಗಕೂಡದು. ಈ ವರ್ಗೀಕರಣದ ಮುಖ್ಯ ಉದ್ದೇಶ, ಈ ಖಾತೆಯನ್ನು ನಿರ್ವಹಿಸುವ ಸಿಬ್ಬಂದಿಗೆ ಈ ಖಾತೆಯು ಹೊಂದಿರುವ ಹೆಚ್ಚಿನ ಸಂಭಾವ್ಯ ನಷ್ಟದತ್ತ ಗಮನ ಸೆಳೆಯುವುದೇ ಆಗಿದೆ.

ಅನುಮಾನಾಸ್ವದ ವ್ಯವಹಾರಗಳ ವರದಿಯನ್ನು ಸಿದ್ಧಪಡಿಸುವಂತೆ ಮತ್ತು ಅಕ್ರಮ ಹಣಕಾಸಿನ ವ್ಯವಹಾರಗಳನ್ನು ತಡೆಯುವಂತೆ ಉನ್ನತ ಮಟ್ಟದಲ್ಲಿ ಈ ವ್ಯವಹಾರಗಳ ಬಗ್ಗೆ ನಿಗಾ ವಹಿಸಬೇಕು. ಆದರೆ ಈ ಒಟ್ಟು ಪ್ರಕ್ರಿಯೆ ಗ್ರಾಹಕರ ಗಮನಕ್ಕೆ ಬರದಂತೆ ನಡೆಯಬೇಕು.

(viii) ಇಂತಹ ಖಾತೆಗಳಲ್ಲಿ ಗ್ರಾಹಕರ ಪೂರ್ವಾರ್ಥರ ಮತ್ತು ಸಂಭಾವ್ಯ ನಷ್ಟ ವರ್ಗೀಕರಣವನ್ನು ಅಧ್ಯಯನ ಮಾಡಿ ನಂತರ ಖಾತೆಯ ಬಳಕೆಗೆ ಅನುಮತಿ ನೀಡಬೇಕು. ಅಧ್ಯಯನವೆಂದರೆ, ವ್ಯವಹಾರದ ಸಾಚಾತನವನ್ನು ಧೃಥಪಡಿಸಿಕೊಳ್ಳಲು, ವ್ಯಕ್ತಿಯ ಗುರುತು ಮತ್ತು ಸಹಿ ಇತ್ತಾದಿಗಳನ್ನು ಪರಿಶೀಲಿಸುವುದು. ಆದರೆ, ಬ್ಯಾಂಕಿನ ಈ ಹೆಚ್ಚಿನ ನಿಗಾವಹಿಸುವಿಕೆಯಿಂದ ಗ್ರಾಹಕರು ತೊಂದರೆಗೊಳಗಾಗದಂತೆ ಎಚ್ಚರವಹಿಸಬೇಕು.

(ix) ಬಳಕೆಯಾಗದ ಖಾತೆಗಳು ಮತ್ತೆ ಸ್ಕ್ರೀಯಗೊಳಿಸಲು ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ.

(x) ಬಳಕೆಯಾಗದ ಖಾತೆಗಳಲ್ಲಿರುವ ಹಣವನ್ನು ಬ್ಯಾಂಕಿನ ಆಂತರಿಕ ಲೆಕ್ಷ್ಯು ಪರಿಶೋಧಕರು / ಶಾಸನಬಧ್ಯ ಪರಿಶೋಧಕರು ಪರಿಶೋಧನೆ ಮಾಡಬೇಕು.

(xi) ಖಾತೆಯು ಬಳಕೆಯಲ್ಲಿ ಇರಲಿ, ಇಲ್ಲದಿರಲಿ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ನಿಯತವಾಗಿ ಜಮಾ ಮಾಡುತ್ತಿರಬೇಕು. ಒಂದು ವೇಳೆ ನಿಶ್ಚಯ ತೇವಣಿಯ ರಸೀತಿಯು ಅವಧಿ ಪೂರ್ವವಾಗಿದ್ದ ಅದರ ಉತ್ಪತ್ತಿಯು ಪಾವತಿಯಾಗಿರದಿದ್ದರೆ, ಆಗ ಬ್ಯಾಂಕಿನಲ್ಲಿರುವ ಕ್ಷೇಮು ಮಾಡದ ಹಣಕ್ಕೆ ಉಳಿತಾಯ ಬಡ್ಡಿಯ ದರವು ಅನ್ವಯಿಸುತ್ತದೆ.

3. ಪ್ರಶ್ನೆಕವಾಗಿರುವ “ಬಳಕೆಯಾಗದ ಖಾತೆ”ಗಳ ಲೆಡ್ಜರ್‌ಗೆ ಈಗಾಗಲೇ ವರ್ಗಾಯಿಸಲಾದ ಖಾತೆಗಳ ಖಾತೆದಾರರ / ಅವರ ಕಾನೂನು ಬಧ್ಯ ವಾರಸುದಾರರ ವಿಳಾಸಗಳನ್ನು ಬ್ಯಾಂಕುಗಳು ಪತ್ತೆ ಮಾಡುವ ವಿಶೇಷ ಪ್ರಯತ್ನವನ್ನೂ ಪರಿಗಣಿಸಬಹುದು.

ತಮ್ಮ ವಿಧೇಯ

(ಪ್ರಶಾಂತ ಶರಣ್)

ಪ್ರಭಾರಿ ಮುಖ್ಯ ಮಹಾ ವ್ಯವಸ್ಥಾಪಕರು